



ಈಚೆಗೆ ಪ್ರಕಟಿಸಿದೆ. ಈ ಕಠಿಣ ನಿರ್ಧಾರ ತಮಗೆ ಅನಿವಾರ್ಯವೆಂದೂ ಹೇಳಿಕೊಂಡಿದೆ. ಸುಮಾರು 723 ಪ್ರಾಣಿಗಳ ವಧೆ ಮಾಡಲು ತೀರ್ಮಾನಿಸಿದ್ದು, 83 ಆನೆಗಳು, 300 ಝೀಬ್ರಾ, 30 ನೀರಾನೆ, 60 ಕಾಡುಕೋಣ, 50 ಇಂಫಾಲ ಹೀಗೆ ಇನ್ನಷ್ಟು ಪ್ರಾಣಿಗಳು ಪಟ್ಟಿಯಲ್ಲಿವೆ. ಈಗಾಗಲೇ ಸುಮಾರು 157 ಪ್ರಾಣಿಗಳ ವಧೆ ಮಾಡಿದ್ದು, 63 ಟನ್ ಮಾಂಸವನ್ನು ಪರಿಹಾರ ಕಾರ್ಯಕ್ರಮಕ್ಕೆ ಬಳಸಿಕೊಂಡಿದೆ. ಜನರ ಹೊಟ್ಟೆ ಹಸಿವು ತಣಿಸಲು ಪಾಪದ ಪ್ರಾಣಿಗಳನ್ನು ಕೊಲ್ಲುವ ಸರ್ಕಾರದ ತೀರ್ಮಾನ ವಿವಾದಕ್ಕೂ ಕಾರಣವಾಗಿದೆ.

‘ಈ ನಿರ್ಧಾರ ಬರಕ್ಕೆ ಪರಿಹಾರವಲ್ಲ. ಬರಕ್ಕೆ ಸೂಕ್ತ ಸಿದ್ಧತೆಯನ್ನು ಮಾಡಿಕೊಳ್ಳದೇ ಆಹಾರ ಕೊರತೆಯನ್ನು ನೀಗಿಸಲು ಸರ್ಕಾರ ಕೈಗೊಂಡಿರುವ ಕ್ರಮ ಪ್ರಾಕೃತಿಕ ಅಸಮತೋಲನಕ್ಕೆ ಕಾರಣವಾಗುತ್ತದೆ’ ಎಂದು ನಮೀಬಿಯಾ ವನ್ಯಜೀವಿ ಸಂರಕ್ಷಣಾ ಸಂಸ್ಥೆ ವಿರೋಧ ವ್ಯಕ್ತಪಡಿಸಿದೆ. ನಮೀಬಿಯಾದ ಆರ್ಥಿಕತೆಗೆ ಅಡಿಪಾಯವಾಗಿರುವ ವನ್ಯಜೀವಿಗಳ ವಧೆ ದೀರ್ಘಕಾಲೀನ ಪರಿಣಾಮ ಉಂಟು ಮಾಡಲಿದೆ. ಈ ವಧೆಯಿಂದ ಪ್ರವಾಸೋದ್ಯಮಕ್ಕೂ ಧಕ್ಕೆಯಾಗಲಿದೆ ಎನ್ನುವ ಎಚ್ಚರಿಕೆಯನ್ನೂ ಸಂಸ್ಥೆ ನೀಡಿದೆ.

ಮನುಷ್ಯ ತನ್ನ ಉಳಿವಿಗಾಗಿ ಈಗಾಗಲೇ ಎಲ್ಲವನ್ನೂ ಕಬಳಿಸಿದ್ದಾನೆ. ಅವನ ಹಸಿವು ತಣಿಸಲು ಈಗ ಈ ರೀತಿ ಮೂಕಪ್ರಾಣಿಗಳನ್ನು ಬಲಿಕೊಡುವುದು ಎಷ್ಟು ಸರಿ ಎಂದು ಹಲವು

ದೇಶಗಳಿಂದಲೂ ವಿರೋಧ ಕೇಳಿಬಂದಿದೆ. ಆದರೆ ತಮ್ಮ ಪ್ರದೇಶದಲ್ಲಿ ಆನೆಗಳ ಸಂಖ್ಯೆ ಅತಿ ಹೆಚ್ಚಾಗಿದ್ದು, ಅವುಗಳ ಸಾಂದ್ರತೆ ತಡೆಗಟ್ಟಲು ಇದು ತಮಗೆ ಒಂದು ಉತ್ತಮ ಮಾರ್ಗ ಎಂದೂ ಸರ್ಕಾರ ಸಮರ್ಥಿಸಿಕೊಂಡಿದೆ. ಪ್ರಾಣಿಗಳ ಸಾಂದ್ರತೆ ಹೆಚ್ಚಿರುವ ಕಡೆಗಳಲ್ಲಿ ಮಾತ್ರ ಕೊಲ್ಲುವುದಾಗಿ ತಿಳಿಸಿದೆ.

‘ನಮೀಬಿಯಾದ 25 ಲಕ್ಷ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಈ ಸಮಯದಲ್ಲಿ ವನ್ಯಜೀವಿಗಳ ವಧೆಯ ಆಯ್ಕೆ ಬಿಟ್ಟರೆ ಬೇರೆ ಮಾರ್ಗವೂ ಇಲ್ಲ’ ಎಂಬುದು ಸರ್ಕಾರದ ಸಮಜಾಯಿಷಿ.

ಸಾವಿನ ಕದ ತಟ್ಟಿದ ಕಂದಮ್ಮಗಳು

ನಮೀಬಿಯಾವನ್ನು ಬರಗಾಲ ಬೆಂಬಡದ ಭೂತದಂತೆ ಕಾಡುತ್ತಲೇ ಇದೆ. 2013ರಿಂದ 2019ರವರೆಗೆ ಮೂರು ಬಾರಿ ಬರದಿಂದಾಗಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಆದರೆ ಈ ಬಾರಿ ತೀವ್ರತೆ ಘೋರವಾಗಿದೆ. ಸಾಮಾನ್ಯವಾಗಿ ಫೆಬ್ರವರಿ ತಿಂಗಳಿನಲ್ಲಿ ಈ ಪ್ರದೇಶಕ್ಕೆ ಮಳೆಯಾಗಬೇಕಿತ್ತು. ಕಳೆದ ಅಕ್ಟೋಬರ್‌ನಿಂದಲೇ ನೀರಿಗಾಗಿ ಹವಣಿಸಿದ್ದ ಜನ, ಈ ಮಳೆಯ ಮೇಲೆ ಸಂಪೂರ್ಣ ಅವಲಂಬಿತರಾಗಿದ್ದರು. ಆದರೆ ನೀರಿಕ್ಕೆ ಸುಳ್ಳಾಯಿತು. ಮಳೆ ಬರಲೇ ಇಲ್ಲ. ಬಂದರೂ ಒಣಗಿ ಬಿಸಿಯಾಗಿ ಹೋಗಿದ್ದ ಭೂಮಿಯನ್ನು ತಣಿಸುವಷ್ಟಕ್ಕೇ ಮಳೆ ಸಾಕಾಗಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಜನರು ವಿವಿಧ ರೋಗಗಳಿಗೆ ತುತ್ತಾದರು. ಮಕ್ಕಳ ಮಾತಂತೂ ಬಿಡಿ. ಅಪೌಷ್ಟಿಕತೆಯಿಂದ ಸಾವಿನ ಮನೆಯ ಕದ ತಟ್ಟಿದ್ದ ಕಂದಮ್ಮಗಳೆಷ್ಟೋ? ಕೃಷಿ, ಹೈನುಗಾರಿಕೆ ಮೇಲೆ ನಿಂತಿದ್ದ ಜನರ ಸ್ಥಿತಿಗತಿ ಬುಡಮೇಲಾಗಿದೆ. ಬದುಕುಳಿದರೆ ಸಾಕು ಎಂದು ಜೀವ ಕೈಯಲ್ಲಿಟ್ಟುಕೊಂಡು ಕಾಯುತ್ತಿರುವ ಜನರ ಚಿತ್ರಣವೇ ಬರಗಾಲದ ಊರಲ್ಲಿ ಉಳಿದುಕೊಂಡಿದೆ.

ಬರಗಾಲದಿಂದ ತತ್ತರಿಸಿ ಹೋಗಿರುವವರಲ್ಲಿ ಮಹಿಳೆಯರೇ ಹೆಚ್ಚು. ನೀರಿಗಾಗಿ ಕಿಲೋ ಮೀಟರ್‌ಗಟ್ಟಲೆ ನಡೆದುಹೋಗಬೇಕಾದ ಪರಿಸ್ಥಿತಿ. ಮನೆಯಲ್ಲಿ ನೀರಿಲ್ಲ ಅಂದರೆ ಹೆಣ್ಣುಮಕ್ಕಳಿಗೇ ಶಿಕ್ಷೆ ಕೊಡುವ ಹಂತಕ್ಕೆ ಜನ ತಲುಪಿದ್ದಾರೆ.

ನಮೀಬಿಯಾಗೆ ಪರಿಹಾರವೇನು?

ನಮೀಬಿಯಾದ ಈ ಸ್ಥಿತಿಗೆ ಪರಿಹಾರವೇ ಇಲ್ಲವೇ? ಸಹಾಯಕ್ಕೆ ಮುಂದಾಗಬೇಕಿದ್ದ ವಿಶ್ವಸಂಸ್ಥೆ ಏನು ಮಾಡುತ್ತಿದೆ?

‘ಇಂಥದ್ದೊಂದು ಪರಿಸ್ಥಿತಿ ಬರಬಹುದು ಎನ್ನುವ ಎಚ್ಚರಿಕೆಯನ್ನು ಈ ಮೊದಲೇ ನೀಡಿದ್ದೆವು’ ಎಂದು ಹೇಳುವ ಮೂಲಕ ಕೈ ತೊಳೆದುಕೊಳ್ಳುವ ತವಕದಲ್ಲಿದೆ ವಿಶ್ವಸಂಸ್ಥೆ.

ಮುಂದೊಂದು ದಿನ ನಮೀಬಿಯಾದ ಸ್ಥಿತಿ ನಮಗೂ ಬರಬಹುದು ಎಂಬ ಕಾರಣಕ್ಕಾದರೂ ಎಲ್ಲ ರಾಷ್ಟ್ರಗಳು ತಮ್ಮ ಕೈಲಾದ ನೆರವು ನೀಡಿದರೆ ಅಲ್ಲಿನ ಜನರ ಹಸಿವು ನೀಗಿ, ಪ್ರಾಣಿಗಳ ಪ್ರಾಣವಾದರೂ ಉಳಿಯುತ್ತದೇನೋ?

ಪ್ರತಿಕ್ರಿಯಿಸಿ: feedback@sudha.co.in



ಭಾರತ: ಬರದ ನೆನಪು

ಭಾರತಕ್ಕೂ ಬರ ತೀರಾ ಅಪರಿಚಿತವೇನಲ್ಲ. ಬರದಿಂದ ತತ್ತರಿಸಿದ ದೇಶಗಳಲ್ಲಿ ಭಾರತದ ಹೆಸರೂ ಇದೆ. ದೇಶದ ಕೆಲವು ಭಾಗಗಳು ಪ್ರತಿ ವರ್ಷವೂ ಬರದಿಂದ ನಲುಗುವುದಿದೆ. 1770ರ ಬಂಗಾಲದ ಬರಗಾಲ, 1876-1877ರ ಅವಧಿಯಲ್ಲಿನ ಬರಗಾಲ 50 ಲಕ್ಷ ಜನರನ್ನು ಬಲಿ ಪಡೆದುಕೊಂಡಿತ್ತು. 1899ರ ಬರಗಾಲಕ್ಕೆ 49 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದರು. ಈ ಇತಿಹಾಸವನ್ನು ನೆನಪಿನಲ್ಲಿಟ್ಟುಕೊಂಡೇ ನಮ್ಮ ದೇಶ ಹೆಚ್ಚೆ ಇಡಬೇಕಿದೆ. ವಿಶ್ವಸಂಸ್ಥೆ 2050ರ ವೇಳೆಗೆ ಭೂಮಿಯ ತೇ.75ರಷ್ಟು ಭಾಗ ಬರ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ಈಚೆಗೆ ರವಾನಿಸಿದ್ದು, ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಮುಂದೆ ಇಡಬೇಕಾಗಿದೆ.